

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಜಿ.ಎಂ.ಎಫ್.ಸಿ., ಹುಣಸೂರು.

ಓ.ಎಸ್. 82/2022

ಸಾಕ್ಷಿಯನ್ನು ದಿ: **06.03.2026** ರಂದು ಕರೆಸಿ ಪ್ರಮಾಣವಚನ ಬೋಧಿಸಲಾಯಿತು.

ಪಾಟೀ ಸವಾಲು: 1 , 2 ಮತ್ತು 4 ನೇ ಪ್ರತಿವಾದಿಯರ ಪರ: ಶ್ರೀ. ಜಿ ಆರ್ ಎಸ್ ಪರ
ಕುಮಾರಿ ಐ ಹೆಚ್ ಎಸ್ ವಕೀಲರಿಂದ:

ಪ್ರತಿವಾದಿಯರಿಗೆ ಸಾಲ ಮಂಜೂರು ಮಾಡುವಾಗ ನಾನು ಬ್ಯಾಂಕಿನ ಮ್ಯಾನೇಜರ್ ಆಗಿರಲಿಲ್ಲ. ಆ ಕಾರಣದಿಂದ ಪ್ರತಿವಾದಿಯರು ಮತ್ತು ಹಿಂದಿನ ಮ್ಯಾನೇಜರ್ ಮಧ್ಯೆ ಏನು ಮಾತುಕತೆಯಾಗಿದೆ ಎಂದು ನನಗೆ ಗೊತ್ತಿಲ್ಲ. ವಾದ ಪತ್ರದಲ್ಲಿ ಸಾಲದ ಬಡ್ಡಿಯ ದರ ಶೇಕಡಾ 11.5, ಶೇಕಡಾ 12.75, ಶೇಕಡಾ 13.5 ಮತ್ತು ಶೇಕಡಾ 10.65 ಎಂದು ಕಾಣಿಸಲಾಗಿದೆ ಎಂದರೆ ಸರಿ. ಕರ್ನಾಟಕ ಬ್ಯಾಂಕ್ ಆರ್ ಬಿ ಐ ನಿಯಮಗಳ ಅಡಿಯಲ್ಲಿ ಬರುತ್ತದೆ. ಪ್ರತಿವಾದಿಯರಿಗೆ ಕೃಷಿ ಸಾಲ , ಕೃಷಿ ಅಭಿವೃದ್ಧಿ ಸಾಲ ಮಂಜೂರು ಮಾಡಿದ್ದೇವೆ. ಆರ್ ಬಿ ಐ ನಿಯಮಗಳ ಪ್ರಕಾರ ಕೃಷಿ ಸಾಲಕ್ಕೆ ಕೇವಲ ಶೇಕಡಾ 6 ರ ಬಡ್ಡಿ ವಿಧಿಸಬೇಕು ಎಂದರೆ ಕ್ರಮಬದ್ಧವಾದ ಮರುಪಾವತಿ ಮಾಡಿದರೆ ಶೇಕಡಾ 7 ರ ಬಡ್ಡಿ ವಿಧಿಸಬೇಕೆಂದು ನಿಯಮ ಇದೆ. ಆರ್ ಬಿ ಐ ನಿಯಮಗಳಲ್ಲಿ ಕೃಷಿ ಸಾಲಕ್ಕೆ ಶೇಕಡಾ 6 ಕ್ಕೂ ಹೆಚ್ಚು ಬಡ್ಡಿ ವಿಧಿಸಬಹುದೆಂದು ನಮೂದಿಸಿಲ್ಲ ಎಂದರೆ ರೂ.3 ಲಕ್ಷದ ವರೆಗಿನ ಕೃಷಿ ಸಾಲಕ್ಕೆ ಶೇಕಡಾ 7 ರ ಬಡ್ಡಿ ವಿಧಿಸಬಹುದು ಉಳಿದಂತೆ ಬ್ಯಾಂಕಿನ ವಿವೇಚನೆಗೆ ಬಿಡಲಾಗಿದೆ. ಮೇಲೆ ಹೇಳಿದ ಬಡ್ಡಿಯ ದರವನ್ನು ವಿಧಿಸಲಾಗಿದೆ ಎನ್ನುವ ಬಗ್ಗೆ ಪ್ರತಿವಾದಿಯರಿಗೆ

ನೋಟೀಸು ಕಳುಹಿಸಿದ್ದೀರಾ ಎಂದರೆ ಸಾಲದ ದಾಖಲೆಗಳಲ್ಲಿ ನಮೂದಿಸಲಾಗಿದೆ.

ಸಾಲದ ದಾಖಲೆಗಳನ್ನು ಓದಿ ತಿಳಿದುಕೊಂಡಿದ್ದೀರಾ ಎಂದರೆ ತುಂಬಾ ಇರುವ ಕಾರಣ ನೋಡಿ ಹೇಳಬಲ್ಲೆ. ಯಾವ ಆಧಾರದ ಮೇಲೆ ದಂಡದ ಬಡ್ಡಿಯನ್ನು ಹೇರಿದ್ದೀರಿ ಎಂದರೆ ಬ್ಯಾಂಕಿನ ವಿವೇಚನೆಗೆ ಬಿಡಲಾಗಿದೆ. ವಾದ ಪತ್ರದಲ್ಲಿ ಶೇಕಡಾ 2 ಮತ್ತು 3 ರ ದಂಡದ ಬಡ್ಡಿ ಎಂದು ನಮೂದಿಸಲಾಗಿದೆ ಎಂದರೆ ಇಲ್ಲ. ಮೂಲ ಸಾಲದ ಕರಾರಿನಲ್ಲಿ ದಂಡದ ಬಡ್ಡಿಯ ಬಗ್ಗೆ ನಮೂದಿಸಿದ್ದೀರಾ ಎಂದರೆ ನಮೂದಿಸಲಾಗಿದೆ. ಯಾವ ಸಮಯದಲ್ಲಿ ದಂಡದ ಬಡ್ಡಿಯನ್ನು ವಿಧಿಸುತ್ತೀರಿ ಎಂದರೆ ಸಾಲ ಸುಸ್ತಿಯಾದಾಗ ವಿಧಿಸುತ್ತೇವೆ. ಈ ದಾವೆಯಲ್ಲಿ ಪ್ರತಿವಾದಿಯರಿಗೆ ನೀಡಿದ ಸಾಲ Term loan ಎಂದರೆ ಎರಡೂ ನೀಡಿದ್ದೇವೆ. ಯಾವ ಅವಧಿಯ ಸಾಲ ಎಂದರೆ 5 ವರ್ಷ ಆಗಿದೆ. ಪ್ರತಿವಾದಿಯರು ಯಾವಾಗಲೂ ಸಾಲ ಮರು ಪಾವತಿಸಲು ತಯಾರಿದ್ದರು ಎಂದರೆ ಇಲ್ಲ. ನಾವು ಸಾಲದ ಬಡ್ಡಿಯ ಮೇಲೆ ಚಕ್ರ ಬಡ್ಡಿ ಹಾಗೂ ಅದರ ಮೇಲೆ ದಂಡದ ಬಡ್ಡಿಯನ್ನು ವಿಧಿಸಿ ಅವರು ಸಾಲ ಮರುಪಾವತಿಸದಂತೆ ಮಾಡಿದ್ದೇವೆ ಎಂದರೆ ಸರಿಯಲ್ಲ. ರೈತರಿಗೆ ಸಹಾಯವಾಗಲೀ ಎಂದು ಕೃಷಿ ಸಾಲವನ್ನು ನೀಡುತ್ತೇವೆ ಎಂದರೆ ಸರಿ.

(ಮುಂದುವರೆದ ಪಾಟೀ ಸವಾಲು ಕೋರಿಕೆಯ ಮೇರೆಗೆ ಮುಂದೂಡಲಾಯಿತು).

ಮರುವಿಚಾರಣೆ: ಇಲ್ಲ

(ತೆರದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆತ್ತು ಮಾಡಲಾಯಿತು)

ಓ ಹೇ ಕೇ ಸ ಇದೆ,

(ಅನಿತ)

ಪ್ರಧಾನ ಹಿರಿಯ ಸಿವಿಲ್ ಜಡ್ಜ್
ಮತ್ತು ಜಿ.ಎಂ.ಎಫ್.ಸಿ., ಹುಣಸೂರು.